

ತುಳಸಿ ಹಬ್ಬದ ಸಂಭ್ರಮ

ಉ.ಕ.ಜಿಲ್ಲೆಯ ಅಂಕೋಲಾದಲ್ಲಿ ದೊಡ್ಡ ದೇವರಮನೆ ಎಂದೇ ಕರೆಯಲ್ಪಡುವ ವೆಂಕಟರಮಣ ದೇವಸ್ಥಾನದ ಬಳಿ ತುಳಸಿ ಹಬ್ಬದ ದಿನ ತುಳಸಿ ಕಟ್ಟೆಯು ಕಬ್ಬಿನ ರಾಶಿಯಿಂದ ತುಂಬಿದ್ದು ಕಂಡು ಬಂತು.

ಹೌದು, ಪ್ರತಿವರ್ಷ ತುಳಸಿ ಹಬ್ಬದಂದು ತುಳಸಿ ಇದ್ದವರು ಮನೆಯಲ್ಲಿ ತುಳಸಿಯ ಮದುವೆ ಆಚರಣೆ ಮಾಡುತ್ತಾರೆ. ತುಳಸಿಗಿಡದೊಂದಿಗೆ ಬೆಟ್ಟದನೆಲ್ಲಿಕಾಯಿ ಗಿಡ ನೆಟ್ಟು, ತುಳಸಿ ಕಟ್ಟೆಯನ್ನು ಕಬ್ಬು, ಚೆಂಡು ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ ಪೂಜಿಸಲಾಗುತ್ತದೆ. ಆದರೆ ತುಳಸಿ ಇಲ್ಲದ ಮನೆಯವರು ಮಾತ್ರ ಒಂದು ಕಬ್ಬನ್ನು ವೆಂಕಟರಮಣ ದೇವಸ್ಥಾನದ ತುಳಸಿ ಕಟ್ಟೆ ಬಳಿ ಇಟ್ಟು, ವೆಂಕಟರಮಣನಿಗೆ ಹಣ್ಣು ಕಾಯಿ ಮಾಡಿಸಿ ಬರುವ ವಾಡಿಕೆ ಇದೆ. ಹೀಗೆ ಮನೆಗೊಂದರಂತೆ ಹರಕೆ ರೂಪದಲ್ಲಿ ಅರ್ಪಿಸಿ ಬಂದ ಕಬ್ಬುಗಳು ರಾಶಿ ರಾಶಿ ಸಂಗ್ರಹವಾಗುತ್ತವೆ.

—ಪ್ರವೀಣಕುಮಾರ ಬೆಳಂಬಾರ



ಮಾಗಡಿಯ ಕೆರೆ ತುಂಬ ಅತಿಥಿಗಳು



ಗದಗಿನಿಂದ 27 ಕಿಮೀ ದೂರದಲ್ಲಿ ಗದಗ-ಹಾವೇರಿ ರಸ್ತೆಯಲ್ಲಿ (ಶಿರಹಟ್ಟಿ ತಾಲ್ಲೂಕು) ಮಾಗಡಿ ಕೆರೆಯಿದೆ. ಒಟ್ಟು 134 ಎಕರೆ ವಿಸ್ತೀರ್ಣದ ಕೆರೆಯಿದು.

ಪ್ರತಿ ವರ್ಷ ಚಳಿಗಾಲ ಆರಂಭವಾಗುತ್ತಿದ್ದಂತೆ ಈ ಕೆರೆಯ ನೀರಿನ ಮೇಲೆ ಬಹು ವರ್ಣದ ಲೋಕ ತೆರೆದುಕೊಳ್ಳುತ್ತದೆ. ದೂರದ ನೇಪಾಳ, ಟಿಬೆಟ್, ಬಂಗ್ಲಾ, ಅಫ್ಘಾನಿಸ್ತಾನ, ಮಲೇಶಿಯ, ಪಾಕಿಸ್ತಾನಗಳಿಂದ 130ಕ್ಕಿಂತ ಹೆಚ್ಚು ಪ್ರಭೇದದ ಪಕ್ಷಿಗಳು ವಲಸೆ ಬರುತ್ತವೆ.

ಅದರಲ್ಲಿ ಪಟ್ಟಿ ತಲೆಯ ಬಾತುಕೋಳಿಗಳು (ಬಾರ್ ಹೆಡ್ಡ್ ಗೂಸ್). ಜೊತೆಗೆ ಬ್ರೂಹಿಣಿ ಡಕ್, ಸ್ಪೂನ್ ಬಿಲ್, ಪೇಂಟೆಡ್ ಸ್ಕಾರ್ಪ, ಬ್ಲಾಕ್ ಐಬಿಸ್ ಗಳು ಕೂಡ ಕಾಣಿಸಿಕೊಂಡಿವೆ. ಅಪರೂಪದ ನಾರ್ಡನ್ ಸಿಲ್ವರ್, ಪೈಪರ್, ಬ್ಲಾಕ್ ಡ್ರಾಂಗೋ, ಮಿಂಚುಳ್ಳಿ, ರೆಡ್ ಥ್ರೋಟ್, ಕಾರ್ಮೋರಂಟ್ ಮತ್ತು ಟಿಟ್ಟಿಭಗಳುಹೀಗೆ ಪಟ್ಟಿ ಬೆಳೆಯುತ್ತ ಸಾಗುತ್ತದೆ. ಸುತ್ತಲ ಕಡಲೆ, ಶೇಂಗ ಹೊಲಗಳಿಗೆ ಲಗ್ಗೆ ಇಡುತ್ತವೆ. ನೂರಾರು ಪಕ್ಷಿಗಳು ಇಳಿದರೆ ಆ ಹೊಲದ ಫಸಲು ಖಾಲಿಯಾದಂತೆಯೇ ಸರಿ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪಕ್ಷಿ ಪ್ರೇಮಿಗಳಿಗೆ ಉತ್ತಮ ಪಿಕ್ನಿಕ್ ತಾಣವಾಗಿದೆ.

—ಪ್ರಕಾಶ ಎಸ್. ಮನ್ಸಂಗಿ, ಮೋಟಿಬೆನ್ನೂರು

ಪೇಪರ್ ವೇಯ್ಡ್ ಕ್ಯಾಲೆಂಡರ್

ಕಂಪನಿಗಳು ತಮ್ಮ ಉತ್ಪಾದನೆಗಳನ್ನು ಪ್ರಚುರಪಡಿಸಲು ನಾನಾ ವಿಧಾನಗಳನ್ನು ಅನುಸರಿಸುತ್ತವೆ. ಔಷಧ ತಯಾರಿಕಾ ಸಂಸ್ಥೆಯೊಂದು ಪೇಪರ್ ವೇಯ್ಡ್ ದಿನದರ್ಶಿನಿಯನ್ನು ಈ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಿ ಬಳಸಿಕೊಂಡಿದೆ. 1990ರಿಂದ 2041ರವರೆಗಿನ ಐದು ದಶಕಗಳ ಸರಳ ದಿನದರ್ಶಿಕೆಯನ್ನು ವಿನ್ಯಾಸ ಮಾಡಿದೆ. ವರ್ಷ, ತಿಂಗಳು, ದಿನ, ದಿನಾಂಕಗಳನ್ನು ನಾಲ್ಕು ಪ್ರತ್ಯೇಕ ವೃತ್ತಗಳಲ್ಲಿ ನಮೂದಿಸಲಾಗಿದೆ. ಡಯಲ್ ತಿರುಗಿಸಿ ಬೇಕಾದ ವರ್ಷ ಹಾಗೂ ತಿಂಗಳನ್ನು ಆಯ್ಕೆಕೊಂಡರೆ ದಿನ ಮತ್ತು ದಿನಾಂಕವನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಈ ಆಕರ್ಷಕ ದಿನದರ್ಶಿಕೆಯನ್ನು ನೋಡಿದಾಗಲೆಲ್ಲ ಆ ಸಂಸ್ಥೆ ತಯಾರಿಸುವ ಮಾತ್ರ ಸಹ ನೆನಪಾಗುತ್ತದೆ.

—ಮಂಜುನಾಥ ಡಿ.ಎಸ್., ಬೆಂಗಳೂರು

